

C.C- 1633/2025

ಡಿ. ಡಬ್ಲೂ - 1

ಸಾಕ್ಷಿಯನ್ನು ದಿ: 29.06.2026 ರಂದು ಪುನಃ ಕರೆಯಿಸಿ ಪ್ರಮಾಣೀಕರಿಸಲಾಯಿತು.**ಪಾಟೀ ಸವಾಲು: ಫಿರ್ಯಾದಿ ಪರ ವಕೀಲರಾದ ಶ್ರೀ. ಡಿ.ಎಸ್.ಕೆ ರವರಿಂದ:**

1. ಫಿರ್ಯಾದಿಯು ನಮ್ಮ ಮನೆಗೆ ಬಂದಿದ್ದಾಗ ನಮ್ಮ ಮನೆಯಲ್ಲಿ ಬಹಳಷ್ಟು ಜನರು ಇದ್ದರು. ಚೆಕ್ಕು ಕಳೆದುಹೋಗಿರುವ ವಿಷಯ ಫಿರ್ಯಾದಿಯು ನಮ್ಮ ಮನೆಗೆ ಬಂದು ಹೋದ 2-3 ದಿನಗಳ ನಂತರ ನನಗೆ ತಿಳಿಯಿತು. ನನ್ನ ಮತ್ತು ಫಿರ್ಯಾದಿ ನಡುವೆ ಆದ ಜಗಳದ ಸಂಬಂಧವಾಗಿ ನಾನು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದೇನೆ. ಆದರೆ ಪ್ರಕರಣ ದಾಖಲಾಗಿಲ್ಲ. ಪೊಲೀಸರು ನಮ್ಮಿಬರನ್ನು ಕರೆಯಿಸಿ ತಿಳುವಳಿಕೆ ಹೇಳಿದರು. ಚೆಕ್ಕು ಕಳೆದು ಹೋಯಿತು ಎಂದು ನಾನು ಪೊಲೀಸರಿಗೆ ದೂರನ್ನು ನೀಡಿದೆ. ಆದರೆ ಬ್ಯಾಂಕಿಗೆ ಅರ್ಜಿಯನ್ನು ನೀಡಿದ್ದೇನೆ. ಬ್ಯಾಂಕಿಗೆ ಅರ್ಜಿ ಕೊಟ್ಟ ದಿನಾಂಕ ನನಗೆ ನೆನಪಿಲ್ಲ. ಬ್ಯಾಂಕಿಗೆ ನಾನು ನೀಡಿದ ಅರ್ಜಿಯ ನಕಲನ್ನು ನಾನು ನ್ಯಾಯಾಲಯದ ಮುಂದೆ ಹಾಜರು ಪಡಿಸಿಲ್ಲ. ಫಿರ್ಯಾದಿಯು ದೂರಿನಲ್ಲಿ ಕಾಣಿಸಿದ ನನ್ನ ವಿಳಾಸ ಸರಿಯಾಗಿದ್ದು, ನಾನು ಅಲ್ಲಿಯೇ ವಾಸವಾಗಿದ್ದೇನೆ. ನನ್ನ ಹೆಸರಿನಲ್ಲಿ ಯಾವುದೇ ಪತ್ರ ಬಂದರೆ ಸದರಿ ವಿಳಾಸದಲ್ಲಿ ನನಗೆ ಜಾರಿಯಾಗುತ್ತದೆ. ಫಿರ್ಯಾದಿಯು ನೀಡಿದ ನಿಪಿ-3 ರ ನೋಟೀಸ್ ನನಗೆ ತಲುಪಿಲ್ಲ.

2. ದಿನಾಂಕ 19.04.2024 ರಂದು ನಿಪಿ-3 ರ ನೋಟೀಸ್ ನನಗೆ ಜಾರಿಯಾಗಿರುವುದಾಗಿ ಅಂಚೆ ಅಧಿಕಾರಿಗಳು ನಿಪಿ-6 ರಂತೆ ಹಿಂಬರಹ ನೀಡಿದ್ದಾರೆ ಎಂದರೆ ಸರಿಯಲ್ಲ. ನೋಟೀಸ್ ನನಗೆ ತಲುಪಿದ ಕೂಡಲೇ ಫಿರ್ಯಾದಿಯನ್ನು ಸಂಪರ್ಕಿಸಿ ನಾನು ಹಣವನ್ನು ಮರು ಪಾವತಿಸಲು ನಾನು ಸ್ವಲ್ಪ ಕಾಲವಕಾಶ ಕೊಡುವಂತೆ ಕೇಳಿಕೊಂಡಿದ್ದೆ ಎಂದರೆ ಸರಿಯಲ್ಲ. ಬ್ಯಾಂಕಿಗೆ ನಿಪಿ-5 ರಂತೆ ಅರ್ಜಿಯನ್ನು ಕೊಟ್ಟ ನಂತರ ಈ ಪ್ರಕರಣದ ಫಿರ್ಯಾದಿಗೆ ನಾನು ವಕೀಲರಿಂದ ಲೀಗಲ್ ನೋಟೀಸ್ ಅನ್ನು ಕೊಡಿಸಿಲ್ಲ. ನೋಟೀಸ್ ಅನ್ನು ನೀಡಲು ನನಗೆ ತೊಂದರೆ ಇರಲಿಲ್ಲ ಎಂದರೆ ಸರಿಯಲ್ಲ. ಮುಂದುವರೆದು ಫಿರ್ಯಾದಿಯೊಂದಿಗೆ ಗಲಾಟೆ ಆಗಿದ್ದರಿಂದ ಮತ್ತು ಅವನು ನನಗೆ ಬೆದರಿಕೆ ಹಾಕಿದ್ದರಿಂದ ನಾನು ನೋಟೀಸ್ ಅನ್ನು ಕೊಡಲಿಲ್ಲ. ನಾನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಶೋಕ ರಸ್ತೆ, ಸಾಗರದಲ್ಲಿ ವ್ಯವಹಾರವನ್ನು ಮಾಡುತ್ತಿದ್ದೇನೆ.

3. ನಿಪಿ-1(ಎ) ನ ಸಹಿ ನನ್ನದಲ್ಲ. ನಿಪಿ-1 ರ ಚೆಕ್ಕು ನನ್ನದು. ನಿಪಿ-1 ರ ಚೆಕ್ಕಿನ ಸಂಬಂಧ ಬ್ಯಾಂಕಿಗೆ ಸ್ಟಾಫ್ ಪೇಮೆಂಟ್ ಗಾಗಿ ಅರ್ಜಿಯನ್ನು ನಾನು ಕೊಟ್ಟಿಲ್ಲ ಎಂದರೆ ಸರಿಯಲ್ಲ. ನಿಪಿ-2 ರಲ್ಲಿ

ಪೇಮೆಂಟ್ ಸ್ವಾಫ್ಟ್ ಬೈ ಡ್ರಾವರ್ ಎಂದು ಹಿಂಬರಹ ಇಲ್ಲ ಎಂದರೆ ಸರಿ. ಸಾಗರದ ನ್ಯಾಯಾಲಯಗಳಲ್ಲಿ ಒಟ್ಟು 5 ಚೆಕ್ ಬೌನ್ಸ್ ಕೇಸುಗಳು ನನ್ನ ಮೇಲೆ ದಾಖಲಾಗಿದ್ದು, ಬೇರೆ ಯಾವುದೇ ನ್ಯಾಯಾಲಯಗಳಲ್ಲಿ ಯಾವುದೇ ಚೆಕ್ ಬೌನ್ಸ್ ಕೇಸುಗಳು ದಾಖಲಾಗಿಲ್ಲ. ಮುಂದುವರೆದು ಮೇಲಿನ 4 ಪ್ರಕರಣಗಳನ್ನು ಎಲ್ಲರೂ ಸೇರಿ ನನ್ನ ಮೇಲೆ ದಾಖಲು ಮಾಡಿದ್ದಾರೆ ಎನ್ನುತ್ತಾರೆ.

4. ಫಿರ್ಯಾದಿಯ ಬಟ್ಟೆ ಅಂಗಡಿಗೆ ನಾನು ಹೋಗಿದ್ದೇನೆ. ನನ್ನ ಮತ್ತು ಫಿರ್ಯಾದಿಯ ನಡುವೆ ಈ ಪ್ರಕರಣದ ವ್ಯವಹಾರ ಫಿರ್ಯಾದಿಯ ಬಟ್ಟೆ ಅಂಗಡಿಯಲ್ಲಿ ಆಯಿತು ಎಂದರೆ ಸರಿಯಲ್ಲ. ಸರ್ಕಾರಕ್ಕೆ ಸಂಬಂಧಪಟ್ಟ ಸಾರ್ವಜನಿಕರ ಹಣ ನನ್ನಿಂದ ಹಾಳಾಗಿರುವ ಕಾರಣ ತುರ್ತು ಹಣ ಅಗತ್ಯವಿದೆ ಎಂದು ಫಿರ್ಯಾದಿಯಿಂದ 1.5 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದಿದ್ದೇನೆ ಎಂದರೆ ಸರಿಯಲ್ಲ. ಆ ಹಣದ ತೀರುವಳಿಗಾಗಿ ನಿಪಿ-1 ಅನ್ನು ಫಿರ್ಯಾದಿಗೆ ಕೊಟ್ಟಿದ್ದೇನೆ ಎಂದರೆ ಸರಿಯಲ್ಲ. ನಿಪಿ-1(ಎ) ನ ಸಹಿ ನನ್ನದಾಗಿದ್ದರೂ ನಾನು ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ನನ್ನ ಮತ್ತು ಫಿರ್ಯಾದಿ ನಡುವೆ ಯಾವುದೇ ಜಗಳ ನಡೆದಿಲ್ಲ ಎನ್ನುವುದು ಸರಿಯಲ್ಲ. ನಿಪಿ-1 ರ ಚೆಕ್‌ನ ಹಣವನ್ನು ಫಿರ್ಯಾದಿಗೆ ಕಾನೂನಾತ್ಮಕವಾಗಿ ಮರು ಪಾವತಿ ಮಾಡುವ ಬಾಧ್ಯತೆಯನ್ನು ಹೊಂದಿದ್ದೇನೆ ಎಂದರೆ ಸರಿಯಲ್ಲ.

ಮರು ವಿಚಾರಣೆ: ಇಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದ ರೀತ್ಯಾಗಣಕೀಕರಿಸಲಾಯ್ತು)

ಓದಿ ಹೇಳಿ ಕೇಳಿ ಸರಿ ಇದೆ

ಪ್ರಧಾನ ವ್ಯವಹಾರ ನ್ಯಾಯಾಧೀಶರು
ಮತ್ತು ಜೆಎಂಎಫ್‌ಸಿ, ಸಾಗರ.